

ನೈಜೀರಿಯಾ ದೇಶದ ಕವಿ, ಹೋರಾಟಗಾರ ಕೆನ್ ಸರೋ ವೀವಾರನ್ನು ಶೆಲ್ ತೈಲ ಕಂಪನಿಯ ಕುಮ್ಮಕ್ಕಿನಿಂದ ಸುಳ್ಳು ಕೊಲೆ ಆರೋಪ ಹೊರಿಸಿ ನೈಜೀರಿಯಾ ಸರ್ಕಾರ ಅವರನ್ನು ಗಲ್ಲಿಗೇರಿಸಿದಾಗ ಕಾಮ್ರೇಡ್ ಸಾಕೇತ್ ರಾಜನ್ ಸ್ಪಂದಿಸಿದ ರೀತಿ ಈ ಕವನವಾಗಿದೆ.

## ವೀವಾ! ಕೆನ್

ಕೆನ್ ವೀವಾ

ಕವಿ

ಕತೆಗಾರ

ಶೆಲ್ ಶಕ್ತಿಯೆದುರು

ನಿಂತ ಬಿಗಿಮುಚ್ಚಿ.

ಒಗೋನಿ ನೆಲದಿ ಚೆಲ್ಲಿದ ತೈಲ  
ಕೋಕೋ, ಕಸಾವ್ ಹೊಲಗಳ  
ಸಾಲು ಸಾಲುಗಳಲ್ಲಿ ಹರಿಯುತ್ತಿದೆ.  
ಹತ್ತೆಗೊಳಗಾದ ಧೀರ  
ಒಕೊಂಕೊ<sup>3</sup> ಹಿಡಿದ ತಾರೆ  
ಮತ್ತೆ ತುಕ್ಕು ಹಿಡಿಯುತ್ತಿದೆ.

ಲಾಗೋಸ್‌ನಿಂದ ಲಂಡನ್,  
ಹಾಲೆಂಡಿಗೆ  
ಹಾದಿಯಲಿ ಹಾಸಿದೆ ಡಾಲರ್‌ಗಳ  
ನಡೆಮುಡಿಗೇ  
ಭೂತಕೋಲ ಮಂತ್ರದ  
ಪವಾಡದಂತೆ  
ಪೌಂಡ್ - ಗಿಲ್ಡರ್‌ನ ಕರುಳ  
ಬಳ್ಳಿ  
ಕೋಳ ಹಾಕಿದೆ  
ಆಫ್ರಿಕಾದ ಕೈ-ಕಾಲುಗಳಿಗೆ.

ಒಗೋನಿ ಲ್ಯಾಂಡಿನ ಮುಂಡ  
ಗುಳಿಬಿದ್ದಿದೆ ಸೇನೆಯ  
ಗುಂಡುಗಳಿಂದ  
ತೈಲಬಾವಿಗಳಿಂದ ಚಿಮ್ಮಿದೆ ಅನಿಲ  
ಜ್ವಾಲೆ  
ಆಗಸದಿ ತುಂಬಿದೆ ಹಾರುತ್ತಿರುವ  
ಬೂದಿ

ಕೆನ್,

ಮೋಡ ಕವಿದ ರಾತ್ರಿಯಲಿ  
ನೀ ಕೊಲೆಗೀಡಾದೆ ಸದ್ದಿಲ್ಲದೆ

ಭಾರವಾಯಿತು ಬಾಂದಳ  
ಅತ್ತಿತು ಆಸಿಡ್ ಮಳೆ  
ಒಣೆಗಳಲ್ಲಿ, ಕೊಳೆಗೇರಿಗಳಲ್ಲಿ,  
ಜೈಲುಗಳ ಆವರಣಗಳಲಿ

ಉಕ್ಕಿದ ಕಣ್ಣೀರಲಿ  
ಮುಳುಗಿತು ನೆಲ-ನೈಜೀರಿಯ

ನೈಗರ್ಸ್,  
ನಿನ್ನ ಮಣ್ಣು ಪಸೆಯಡಿಯ ತೈಲ  
ಕುದಿಯುತ್ತಿದೆ;  
ನಿನ್ನ ಎದೆಗುಂಡಿಗೆಯ ಬಿಸಿ ರಕ್ತ  
ಹೆಪ್ಪುಗಟ್ಟುತ್ತಿದೆ!

ಗುರುತನ್ನು ದಾವಿಲಿಸಲಿಲ್ಲ  
ನಿನ್ನ ಹೃದಯ ತಟ್ಟಿತು  
ಸಿಟ್ಟು ಮುಂಗುತ್ತಾ ನೀ ನಡೆದೆ  
ನೇಣುಗಂಬದೆಡೆಗೆ

ನೀ ಪಾಠ ಕಲಿತೆ  
ಬಹು ತಡವಾಗಿ  
ನೀನೊಂದ ಮರೆತೆ  
ಪೆನ್ನಿನ ಹಿಂದೆ  
ಗನ್ನಿರಬೇಕಾಗಿ

ವೀವಾ, ಕೆನ್  
ಕವಿ  
ಕತೆಗಾರ  
ಎದ್ದೇಳು  
ನಿನ್ನ ಶವ ಮಲಗಿದೆ  
ನಿನ್ನ ಸ್ಫೂರ್ತಿ ಮುಗಿಲನ್ನಪ್ಪಿದೆ.  
ತೈಲ ಹೀರುವ  
ಗುಂಡಿಗೆಯ ಬಗಿ!  
ದೋಚುವ ದುರುಳರ  
ಮನವ ಇರಿ!  
ಮಾನವಕುಲದ ಸಾರೋರ  
ಪ್ರತೀಕಾರ ಪಡಿ!

- ಸಾಕಿ

1. ಸ್ಪಾನಿಷ್ ಭಾಷೆಯಲ್ಲಿ ಇದರ ಅರ್ಥ 'ಚಿರಾಯು' ಎಂದಾಗುತ್ತದೆ.
2. ಈ ಗೆಣಸು ನೈಜೀರಿಯಾ ರೈತರ ಮೂಲ ಆಹಾರ.
3. ಈತ ನೈಜೀರಿಯಾದ ಪ್ರಸಿದ್ಧ ಕಾದಂಬರಿಕಾರ ಚಿನುವ ಅಚೀಬೆಯ 'ಛಿಂಗ್ಸ್ ಫಾಲ್ ಅಪಾರ್ಟ್' ಕಾದಂಬರಿಯ ಕಥಾನಾಯಕ. ಈತ ನೈಜೀರಿಯಾದ ಬುಡಕಟ್ಟು ಸಮುದಾಯದ ನಾಯಕ ಕೂಡ. ಈತನನ್ನು ಕೊನೆಗೆ ಬ್ರಿಟಿಷ್ ವಸಾಹತುಶಾಹಿಗಳು ಗಲ್ಲಿಗೇರಿಸಿದರು.
4. ಹಾಲೆಂಡಿನ ನಾಣ್ಯ.
5. ನೈಜೀರಿಯಾದ ಪ್ರಮುಖ ನದಿ.
6. ನೈಜೀರಿಯಾದ ಮಿಲಿಟರಿ ಸರ್ಕಾರದ ಅಧ್ಯಕ್ಷ.
7. ಇಂಗ್ಲೀಷಿನ ಒಂದು ಕಾವ್ಯ ರೂಪ.